

## “Mohana Dasaru”

---

Mohana Dasaru ಶ್ರೀ ಮೋಹನದಾಸರು

Period - 1728 – 1751

Father - Bhimappa Nayak

Ankita - “Mohana Vittala”

Gurugalu – Vijaya Dasaru

Araadhana – Jyesta Shudda Panchami

Vijaya Dasaru blessed Mohanadasaru - Mohana Daasaru’s father expired without distributing his property to his children. Even though he had good properties, Mohana Daasa could not get anything. He was starving for food for a very long time. They found it very difficult to survive without sufficient food and clothing. His mother tried to commit suicide near Nava Vrundavana on the banks of the River Tungabhadra. Vijayadasaru happened to visit that place at the same time, seeing the lady trying to jump to the river, he stopped her, brought them to his house, gave them food, clothing, shelter. Mohan dasaru grown with the blessings of Vijaya Dasaru as if he is his son.

Vijayadasaru used to say , "In strength of devotion none to beat Bhaganna (Sri Gopaladasaru) in proper sayings Mohanna (Sri Mohana Dasaru) and in strength of writings Thimanna. " Such was the appreciation Sri Mohana Dasaru had from his guru as well as mentor/father.

*ಮೋಹಭಯ ದುಃಖಾದಿದೂರಂ ಲೋಹಲೋಷ್ಯ ಸಮೇಕ್ಷಣಂ |  
ಮಾಹಿತಾಂಘ್ರಿ ಸರೋಜಭೃಂಗಂ ಮೋಹನಾಯ೯ ಗುರುಂ ಭಜೇ ||*

मोहभय दुःखादिदूरं लोहलोष्ठ समेक्षणं ।  
माहितांघ्रि सरोजभृगं मोहनार्यं गुरुं भजे ॥

మోహభయ దుఃఖాదిదూరం లోహలోష్ఠ సమేక్షణం ।  
మాహితాంఘ్రి సరోజభృగం మోహనార్య గురుం భజే ॥

மோஹபய து:காதிதூரம் லோஹலோஷ்ட ஸமேக்ஷணம் ।  
மாஹிதாம்஘்ரி ஸரோஜப்நும்கம் மோஹநார்ய குரும் பஜே ॥

ಮಮಕಾರ, ಹೆದರಿಕೆ ಮತ್ತು ದುಃಖವಿಲ್ಲದವರೂ, ಬಂಗಾರ, ಬೆಳ್ಳಿ ಮೊದಲಾದ ಬೆಲೆಬಾಳುವ ವಸ್ತುಗಳೂ, ಕಲ್ಲೂ ಒಂದೇ ಎಂದು ಕಾಣುವ, ಸರ್ವೋತ್ತಮನಾದ ಶ್ರೀಹರಿಯ ಪಾದಕಮಲಕ್ಕೆ ದುಂಬಿಯಂತೆ ಸೇರಲು ಆಸಕ್ತರಾದ ಗುರುಗಳಾದ, ಮೋಹನದಾಸವರ್ಯರನ್ನು ಭಜನೆ ಮಾಡುತ್ತೇನೆ.

Charama Shloka Meaning of Mohana Daasaru - Mohana Daasaru is free from “Mamakaara”, (AhaMkaara), he is fearless, he was faar from Sorrow, he was not seeing any difference between any Precious Metals and Stone (i.e., Gold, Silver and other jewellery were equal to ordinary stone for him). We shall pray and do namana to Mohana daasaru so that he can carry us to lotus feet of Srimannaraayana.

## “Mohana Dasaru”

This is a song on Mohana dasaru, composed by Sri Pranasha Vittala Dasaru -

ರಾ ಗ - ನಾ ದ ನಾ ಮ ಕ್ರಿಯೆ : ತಾ ಳ - ಆ ದಿ ತಾ ಳ

ಪಾಹಿ ಪಾಹಿ ಗುರು ಮೋಹನರಾಯ	ಪ
ಪಾಹಿ ಪಾಹಿ ಗುರು ಮೋಹನ ಸಿಂಧುರ	
ವಾಹನ ಪದಪಂಕೇರುಹಭೃಂಗ	ಅ ಪ
ನವವಿಧ ಭಕುತಿಗಳೆಂಬೊ ಸರಪಳಿಯೊಳು	
ನವನವ ರೂಪದಿ ನಲಿವ ಸುಧೀರ	೧
ಪದುಮನಾಭನ ಧ್ಯಾನದ ಮದವೇರಿ	
ಪದೆಪದೆಗೆ ಹರಿಪದವಗಾವಾ	೨
ವಿಜಯದಾಸರ ಪದರಜವ ಧರಿಸಿ ವೀ	
ರಜಪ್ರಾಣೇಶವಿಟ್ಟಲನ ಭಜಿಸಿ	೩

Works By Mohana Dasaru - “Kolu Haadu” which contains 217 stanzas. It is in Janapada Style. In “Kolu Haadu” Sri Mohanadasaru has given :-

In Stanza nos 1 – 3 MangaLaacharane,

Dashaavataara Varnana in stanza No 4

ಮಚ್ಚ ಕೂರುಮ ವರಹ ನರಸಿಂಹ ವಾಮನ  
ಸ್ವಚ್ಚ ಭೃಗುರಾಮ ರಘುರಾಮ ಕೋಲೆ  
ಸ್ವಚ್ಚ ಭೃಗುರಾಮ ರಘುರಾಮ ಕೃಷ್ಣ ಬೌದ್ಧ  
ಅಚ್ಚಕಲ್ಕಿಯ ಬಲಗೊಂಬೆ ಕೋಲೆ  
ಮच्च कूरुम वरह नरसिंह वामन  
स्वच्च भृगुराम रघुराम कोले  
स्वच्च भृगुराम रघुराम कृष्ण बौद्ध  
अच्चकल्किय बलगोंबे कोले

ಮಸೃ ಕೂರೂಮ ವರಣು ನರಣಿಮ್ಹು ವಾಮನ  
ಃವಸೃ ಪ್ನುಕುರಾಮ ರಕುರಾಮ ಕೂೂಲಿ  
ಃವಸೃ ಪ್ನುಕುರಾಮ ರಕುರಾಮ ಕ್ನುಷ್ಣಣ ಪಿಲತ್ತ  
ಅಸೃಕಲಕಿಯ ಪಲಕೂಮ್ಪಿ ಕೂೂಲಿ  
ಮಪ್ಪ ಕೂೂಮ ವರಹ ನರಸಿಂಹ ವಾಮನ  
ಸ್ವಪ್ಪ ಭೃಗುರಾಮ ರಘುರಾಮ ಕೂಲಿ  
ಸ್ವಪ್ಪ ಭೃಗುರಾಮ ರಘುರಾಮ ಕೃಷ್ಣ ಬೌಧ  
ಅಪ್ಪಕಲ್ಪಿಯ ಬಲಗೂಂಬೆ ಕೂಲಿ

In Stanzaas 5-28, he has given paramathma's chaturvimshati roopa varnana,

In Stanzaas 29-35 : Paramathma's vyuharooka Varnana

Stanzaas 36-43 - Vaayu, Saraswathi, Bhaarathi, Garuda,. Shesha, etc.,  
- Taaratamyaa Varnana

Stanzaas 44-57 - Achaarya Madhwa, Daasaru, and other Guru Prarthana -

ಶ್ರೀಮಧ್ವಮುನಿ ಪದ್ಮನಾಭ ನರಹರಿತೀರ್ಥ  
ಶ್ರೀಮಾಧವಾರ್ಯ ಅಕ್ಷೋಭ್ಯ ಕೂಲಿ  
ಶ್ರೀಮಾಧ್ವಾರ್ಯ ಅಕ್ಷೋಭ್ಯ ಜಯತೀರ್ಥ-  
ಸ್ವಾಮಿಗಳ ಮೂದಲೆ ಬಲಗೂಂಬೆ ಕೂಲಿ | ಳಳ |

ನ್ಯಾಯಮೃತ ತರ್ಕತಾಂಡವ ಚಂದ್ರಿಕಾ  
ನ್ಯಾಯಗ್ರಂಥಗಳ ರಚಿಸಿದ ಕೂಲಿ  
ನ್ಯಾಯಗ್ರಂಥಗಳ ರಚಿಸಿದ ನಮ್ಮ ವ್ಯಾಸ-

ರಾಯರ ಮುನ್ನ ಬಲಗೊಂಬೆ ಕೋಲೆ | ೪೫ |

ಜನನಿ ಗರ್ಭದಿಂದವನಿಸ್ಪರ್ಶವಾಗದೆ  
ಜನಿಸಿ ಬ್ರಹ್ಮಣ್ಯಮುನಿಗಳ ಮೃದುಹಸ್ತ-  
ವನಜಸಂಭವನ ಬಲಗೊಂಬೆ ಕೋಲೆ | ೪೬ |

ಶ್ರೀಪಾದರಾಯರಲಿ ಸಕಲವಿದ್ಯವನೋದಿ  
ಶ್ರೀಪತಿ ಪ್ರೀತಿಪಡಿಸಿದ ಕೋಲೆ  
ಶ್ರೀಪತಿ ಪ್ರೀತಿಪಡಿಸಿದ ವ್ಯಾಸಮುನಿ-  
ಭೂಪನ ಮೊದಲೆ ಬಲಗೊಂಬೆ ಕೋಲೆ | ೪೭ |

ದೇಶಾಧಿಪತಿಗೆ ಬಂದ ಕುಹಯೋಗವನೆ ನುಕಿ  
ತಾ ಸಿಂಹಾಸನವೇರಿ ಮೆರೆದನೆ ಕೋಲೆ  
ತಾ ಸಿಂಹಾಸನವೇರಿ ಮೆರೆದನೆ ವ್ಯಾಸಮು-  
ನೀಶನ್ನ ಮೊದಲೆ ಬಲಗೊಂಬೆ ಕೋಲೆ | ೪೮ |

ದಂಡಕಮಂಡಲುಧರ ಪಂಡಿತರಾಧಾರ  
ಕುಂಡಲಿಶಯನನ ಭಜಕರ ಕೋಲೆ  
ಕುಂಡಲಿಶಯನನ ಭಜಕ ರಾಘವೇಂದ್ರರ  
ಕೊಂಡಾದಿ ಪದನ ಗುಣಿಸುವೆ ಕೋಲೆ | ೪೯ |

ತಂತ್ರಸಾರಗಳಿಗೆ ಅರ್ಥವನ್ನು ಸ್ವ-  
ತಂತ್ರದಿಂದಲಿ ರಚಿಸಿದ ಕೋಲೆ  
ಸ್ವತಂತ್ರದಿಂದಲಿ ರಚಿಸಿದ ರಾಘವೇಂದ್ರರ

ಪಂಢವಿಢ್ಢಲಿ ಬಲಗೊಂಬೆ ಕೋಲೆ । ೫೦ ।

ಶ್ರೀಮಧ್ವಮುನಿ ಪಢನಾಭ ನರಹರಿತೀರ್ಥ  
ಶ್ರೀಮಾಧ್ವಾರ್ಯ ಅಕ್ಷೋಭ್ಯ ಕೋಲೆ  
ಶ್ರೀಮಾಧ್ವಾರ್ಯ ಅಕ್ಷೋಭ್ಯ ಜಯತೀರ್ಥ-  
ಸ್ವಾಮಿಗळ ಮೊದಲೆ ಬಲಗೊಂಬೆ ಕೋಲೆ । ೪೪ ।

ನ್ಯಾಯಾಮೃತ ತರ್ಕತಾಂಡವ ಚಂದ್ರಿಕಾ  
ನ್ಯಾಯಗ್ರಂಥಗळ ರಚಿಸಿದ ಕೋಲೆ  
ನ್ಯಾಯಗ್ರಂಥಗळ ರಚಿಸಿದ ನಮ್ಮ ವ್ಯಾಸ-  
ರಾಯರ ಮುನ್ನ ಬಲಗೊಂಬೆ ಕೋಲೆ । ೪೫ ।

ಜನನಿ ಗರ್ಭದಿಂದವನಿಸ್ಪರ್ಶವಾಗದೆ  
ಜನಿಸಿ ಬ್ರಹ್ಮಣ್ಯಮುನಿಗळ ಮೃದುಹಸ್ತ-  
ವನಜಸಂಭವನ ಬಲಗೊಂಬೆ ಕೋಲೆ । ೪೬ ।

ಶ್ರೀಪಾದರಾಯರಲಿ ಸಕಲವಿಘವನೊದಿ  
ಶ್ರೀಪತಿ ಪ್ರೀತಿಪಡಿಸಿದ ಕೋಲೆ  
ಶ್ರೀಪತಿ ಪ್ರೀತಿಪಡಿಸಿದ ವ್ಯಾಸಮುನಿ-  
ಭೂಪನ ಮೊದಲೆ ಬಲಗೊಂಬೆ ಕೋಲೆ । ೪೭ ।

ದೇಶಾಧಿಪತಿಗೊ ಬಂದ ಕುಹಯೋಗವನೊ ನುಕಿ  
ತಾ ಸಿಂಹಾಸನವೇರಿ ಮೊದಲೆ ಕೋಲೆ

ता सिंहासनवेरि मेरेदने व्यासमु-  
नीशन्न मोदले बलगोंबे कोले । ४८ ।

दंडकमंडलुधर पंडितराधार  
कुंडलिशयनन भजकर कोले  
कुंडलिशयनन भजक राघवेंद्रर  
कोंडादि पदन गुणिसुवे कोले । ४९ ।

तंत्रसारगळिगे अर्थवन्नु स्व-  
तंत्रदिंदलि रचिसिद कोले  
स्वतंत्रदिंदलि रचिसिद राघवेंद्रर  
पंधविदल्लि बलगोंबे कोले । ५० ।

श्रीमध्वमुनि पद्मनाभ नरहारीर्ष  
श्रीमाधवार्य अक्षोभ्य कोले  
श्रीमाध्वार्य अक्षोभ्य जयतीर्ष-  
स्वामीगल मुदले बलगोंबे कोले । ५१ ।

न्यायामुत्त तर्कतांडव चन्द्रिका  
न्यायग्रंथगल रचिसिद कोले  
न्यायग्रंथगल रचिसिद नम्मू व्यास-  
रायर मुन्नू बलगोंबे कोले । ५२ ।

జనని గర్భదిందవనిస్పర్శవాగదె  
జనిసి బ్రహ్మణ్యమునిగళ మృదుహస్త-  
వనజసంభవన బలగొంబె కోతె | ౪౬ |

శ్రీపాదరాయరలి సకలవిద్యవనోది  
శ్రీవతి ప్రీతిపడిసిద కోతె  
శ్రీవతి ప్రీతిపడిసిద వ్యాసముని-  
భూపన మొదలె బలగొంబె కోతె | ౪౭ |

దేశాధిపతిగె బంద కుహయోగవనె నుకీ  
తా సింహాసనవేరి మెరెదనె కోతె  
తా సింహాసనవేరి మెరెదనె వ్యాసము-  
నీశన్న మొదలె బలగొంబె కోతె | ౪౮ |

దండకమండలుధర పండితరాధార  
కుండలిశయనన భజకర కోతె  
కుండలిశయనన భజక రాఘవేంద్రర  
కొండాది పదన గుణిసువె కోతె | ౪౯ |

తంత్రసారగళిగె అర్థవన్ను స్వ-  
తంత్రదిందలి రచిసిద కోతె  
స్వతంత్రదిందలి రచిసిద రాఘవేంద్రర  
పంధవిద్వల్లి బలగొంబె కోతె | ౫౦ |



ஸ்ரீமத்வமுநி பத்மநாப நரஹரிதீர்த  
ஸ்ரீமாதவார்ய அக்ஷோப்ய கோலெ  
ஸ்ரீமாத்வார்ய அக்ஷோப்ய ஜயதீர்த-  
ஸ்வாமிகள மொதலெ பலகொம்பெ கோலெ | சச |

ந்யாயாம்ருத தர்கதாம்டவ சம்த்ரிகா  
ந்யாயக்ரம்தகள ரசிஸித கோலெ  
ந்யாயக்ரம்தகள ரசிஸித நம்ம வ்யாஸ-  
ராயர முந்ந பலகொம்பெ கோலெ | சரு |

ஜநநி கர்பதிம்தவநிஸ்பர்ஷவாகதெ  
ஜநிஸி ப்ரஹ்மண்யமுநிகள ம்ருதுஹஸ்த-  
வநஜஸம்பவந பலகொம்பெ கோலெ | சகூ |

ஸ்ரீபாதராயரலி ஸகலவித்யவநோதி  
ஸ்ரீபதி ப்ரீதிபடிஸித கோலெ  
ஸ்ரீபதி ப்ரீதிபடிஸித வ்யாஸமுநி-  
பூபந மொதலெ பலகொம்பெ கோலெ | சஎ |

தேஷாதிபதிகெ பம்த குஹயோகவநெ நுகி  
தா ஸிம்ஹாஸநவேரி மெரெதநெ கோலெ  
தா ஸிம்ஹாஸநவேரி மெரெதநெ வ்யாஸமு-  
நீஷந்ந மொதலெ பலகொம்பெ கோலெ | சஅ |

தம்டகமம்டலுதர பம்டிதராதார  
கும்தலிஷயநந பஜகர கோலெ  
கும்தலிஷயநந பஜக ராகவேம்த்ரர  
கொம்தாதி பதந குணிஸுவெ கோலெ | சகூ |

தம்த்ரஸாரகளிகெ அர்தவந்நு ஸ்வ-

*தம்த்ரதிம்தலி ரசிஸித கோலெ  
ஸ்வதம்த்ரதிம்தலி ரசிஸித ராகவேம்த்ரர  
பம்தவித்தல்லி பலகொம்பெ கோலெ | ௫0 |*

Stanzaas 58-65 Srikrishna paramaathma's baalaleela varnane,  
dwaarakapura varnane

Stanzas 66-75 - devataastuthi on Krishna

Stanzas 76-94 – madhvamatada vaishiShtya, maayaavaadi durmata  
KaMDana

Stanzas 95-120 – Vaikunta Varnane

Stanzas 121-134 – Subhadra,-Arjuna, Subhadra-Rukmini  
Sambhashane

Stanzas 135-186 - subhadre-rukmini, Krishna-Arjuna -  
Sambhashana

Stanzas 187-192 - arjuna-subhadra

Stanzas 193-199 – Subhadra praarthana.

Etc...

In this way it contains 217 poems which has to be read in with  
detail.

Krishnaarpanamastu